



ಮೆದುಳಿಗೆ ಕೈ ಹಾಕುವ ಗೇಮ್‌ಗಳು

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕಾಲ ಕಳೆಯಲಿಕ್ಕಾಗಿ ಮೊಬೈಲ್ ಗೇಮ್‌ಗಳ ಮೊರೆ ಹೋಗುವವರ ಸಂಖ್ಯೆ ದೊಡ್ಡದಿದೆ. ಅಂಥ ಗೇಮ್ ಪ್ರಿಯರಿಗಾಗಿ ಕೆಲವು ಹೊಸ ಗೇಮಿಂಗ್ ಅಪ್ಲಿಕೇಷನ್‌ಗಳ ಪರಿಚಯ.

■ ಶಶಿಕುಮಾರ್ ಸಿ.



ಕ್ರಿಕೆಟ್ ಆಧಾರಿತ ಮೊಬೈಲ್ ಗೇಮಿಂಗ್ ಅಪ್ಲಿಕೇಷನ್‌ಗಳು ದಿನೇ ದಿನೇ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ಗೇಮಿಂಗ್ ತಂತ್ರಜ್ಞಾನದ ಆವಿಷ್ಕಾರವು ಅತ್ಯಾಧುನಿಕ ಆದಂತೆಲ್ಲ ನವನವೀನ ರೀತಿಯ ಡಿಜಿಟಲ್ ಗೇಮ್‌ಗಳು ಬರತೊಡಗಿವೆ. ಸಮಯವನ್ನು ನಮಗರಿವಿಲ್ಲದೆಯೇ ದೂಡುವ ಹಾಗೂ ಮೆದುಳಿಗೆ ಕೆಲಸ ನೀಡುವಂತಹ ಹಲವು ಗೇಮಿಂಗ್ ಅಪ್ಲಿಕೇಷನ್‌ಗಳು ಲಭ್ಯ ಇವೆ.

ಜಾಗತಿಕವಾಗಿ ಕೊರೊನಾ ಸೋಂಕು ಹರಡಿ ಲಾಕ್‌ಡೌನ್ ಜಾರಿಯ ನಂತರ ಮೊಬೈಲ್ ಗೇಮಿಂಗ್ ತಂತ್ರಜ್ಞಾನಕ್ಕೆ ಎಲ್ಲಿಲ್ಲದ ಬೇಡಿಕೆ ದೊರಕಿದ್ದು, ಮನರಂಜನೆಯ ಜೊತೆಗೆ ಮೆದುಳಿಗೆ ಕೆಲಸ ಕೊಡುವ ಗೇಮ್ ಅಪ್ಲಿಕೇಷನ್‌ಗಳು ಹೆಚ್ಚು ಬಿಡುಗಡೆ ಆಗುತ್ತಿವೆ. ಸದ್ಯ ಮೆದುಳಿಗೆ ಕೆಲಸ ನೀಡುವ ಅತ್ಯುತ್ತಮ ಐದು ಗೇಮಿಂಗ್ ಆಪ್‌ಗಳ ಮಾಹಿತಿ ಇಲ್ಲಿದೆ.

ಬೈನ್ ಟ್ರೈನಿಂಗ್ ಮೈಂಡ್ ಗೇಮ್ಸ್

ಮೆದುಳಿಗೆ ಕೆಲಸ ನೀಡುವ ಅತ್ಯುತ್ತಮ ಗೇಮ್ಸ್ ಅಪ್ಲಿಕೇಷನ್ ಇದು. ಇದರಲ್ಲಿ ಕೆಲವು ಗೇಮ್‌ಗಳನ್ನು ಉಚಿತವಾಗಿ ಗ್ರಾಹಕರಿಗೆ ಒದಗಿಸಲಾಗಿದೆ. ಆದರೆ ಉಳಿದ ಗೇಮ್‌ಗಳನ್ನು ಆಡಲು ಹಣ ಪಾವತಿಸಬೇಕು. ಈ ಗೇಮ್‌ಗಳು ನಿಮ್ಮ ಗಮನ, ಮೈಂಡ್‌ಗೆ ಕೆಲಸ ನೀಡುವ ಸಾಮರ್ಥ್ಯವನ್ನು ಹೊಂದಿವೆ. ಅನುಕ್ರಮ ಕಂಠಪಾಠ, ಪದ ಕಂಠಪಾಠದಂತಹ ಲಕ್ಷಣಗಳನ್ನು ಒಳಗೊಂಡಿದೆ. ಇದು ನಿಮ್ಮ ಮೈಂಡ್‌ನ ಜ್ಞಾಪಕ ಶಕ್ತಿಗೆ ಹೆಚ್ಚಿನ ಕೆಲಸ ನೀಡಲಿದೆ. ಉಚಿತ ಆವೃತ್ತಿಯು ಸೀಮಿತವಾಗಿದೆ.

ಪೀಕ್

ಈ ಗೇಮ್ ಬಳಕೆದಾರ ಇಂಟರ್‌ಫೇಸ್ ಹೊಂದಿದೆ. ಇದರಲ್ಲಿ 40ಕ್ಕೂ ಹೆಚ್ಚು ಗೇಮ್‌ಗಳ ಗುಚ್ಛವಿದೆ. ಇವೆಲ್ಲವೂ ಅಸಾಧಾರಣವಾಗಿದ್ದು, ಸಾಕಷ್ಟು ವಿನ್ಯಾಸದವಾಗಿವೆ. ಇನ್ನು ಈ ಗೇಮಿಂಗ್ ಅಪ್ಲಿಕೇಷನ್ ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸವನ್ನು ನೀಡಲಿದೆ. ಈ ಗೇಮ್ ಪ್ರತಿ ಹಂತದಲ್ಲೂ ಮೆದುಳಿಗೆ ಕೆಲಸ ನೀಡುತ್ತದೆ. ಬುದ್ಧಿ ಸಾಮರ್ಥ್ಯವನ್ನು ಚೆಕ್ ಮಾಡುತ್ತದೆ. ಇದಕ್ಕೆ ತಕ್ಕಂತೆ ನರವಿಜ್ಞಾನಿಗಳು ಮತ್ತು ಗೇಮ್‌ಗಳ ವಿನ್ಯಾಸಕಾರರ ತಂಡ ಈ ಗೇಮ್ ಅನ್ನು ಅಭಿವೃದ್ಧಿಪಡಿಸಿದೆ.

'ವೈಯಕ್ತಿಕ ತರಬೇತುದಾರ' ಸೌಲಭ್ಯವು ಪೀಕ್ ಆಪ್‌ನ ಅತ್ಯಂತ ಆಸಕ್ತಿದಾಯಕ ಫೀಚರ್ಸ್. ಇದು ಸರಿಯಾದ ಸಮಯದಲ್ಲಿ ಸರಿಯಾದ ವ್ಯಾಯಾಮವನ್ನು ಕಂಡುಹಿಡಿಯಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಪೀಕ್ ಬಳಕೆದಾರರ ಪ್ರಗತಿಯನ್ನು ಗಮನದಲ್ಲಿರಿಸಿಕೊಳ್ಳುತ್ತದೆ.

ಎಲಿವೇಟ್

ಈ ಗೇಮ್ ನಿಮ್ಮ ಪ್ರಗತಿ, ವಿವರವಾದ ಕಾರ್ಯಕ್ಷಮತೆಯ ಟ್ರ್ಯಾಕಿಂಗ್ ಮತ್ತು 30ಕ್ಕೂ ಹೆಚ್ಚು ಅರಿವಿನ ಆಟಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡಲಿದೆ. ಇದೂ ಸಹ ಅನುಕೂಲಕರ ತಾಲೀಮು ಕ್ಯಾಲೆಂಡರ್ ಅನ್ನು ನೀಡುತ್ತದೆ. ಇನ್ನು ಈ ಗೇಮ್‌ನಲ್ಲಿ ಟ್ರೈನಿಂಗ್ ಟ್ರ್ಯಾಕ್ ನಿರ್ಮಿಸುವ ಆಟವನ್ನು ಆಡಬಹುದು. ಇದಕ್ಕಾಗಿ ನೀವು ನಿಮ್ಮ ಮೆದುಳಿಗೆ ಕೆಲಸವನ್ನು ನೀಡಬೇಕಾಗುತ್ತೆ. ಈ ಗೇಮ್‌ನಲ್ಲಿ ತೀಕ್ಷ್ಣತೆ ಮತ್ತು ಬುದ್ಧಿಮತ್ತೆಗೆ ಹೆಚ್ಚಿನ

ಆದ್ಯತೆ ನೀಡಬೇಕಾಗುತ್ತೆ.

ಲುಮೋಸಿಟಿ

ಅತ್ಯಂತ ಜನಪ್ರಿಯ ಬೈನ್ ಟ್ರೈನಿಂಗ್ ಗೇಮ್‌ಗಳಲ್ಲಿ ಇದೂ ಒಂದು. ಈ ಆಪ್‌ನಲ್ಲಿನ 25ಕ್ಕೂ ಹೆಚ್ಚು ಗೇಮ್‌ಗಳ ಸ್ಥಿರತೆಯು ನಿಮ್ಮ ವೈಯಕ್ತಿಕ ಕಾರ್ಯಕ್ಷಮತೆಗೆ ಪೂರಕ. ಇದು ಪ್ರತಿಯೊಬ್ಬ ಬಳಕೆದಾರರಿಗೂ ಕಸ್ತಮೀ-ನುಗುಣವಾದ ಮೆದುಳಿನ ತರಬೇತಿಯ ಅನುಭವವನ್ನು ಸೃಷ್ಟಿಸುತ್ತದೆ. ಎಲ್ಲಾ ರೀತಿಯ ವೇಳಾಪಟ್ಟಿಗಳಲ್ಲಿ ಜನರಿಗೆ ದೈನಂದಿನ ತರಬೇತಿ ಕಟ್ಟುಪಾಡುಗಳಲ್ಲಿ ಆಟಗಳನ್ನು ಸಂಯೋಜಿಸಲಾಗಿದೆ. ಕ್ಲಾಸಿಕ್ ಅರಿವಿನ ಮತ್ತು ನೆರೋಸೈಕೋಲಾಜಿಕಲ್ ಕಾರ್ಯಗಳನ್ನು ತೆಗೆದುಕೊಳ್ಳಲು ಲುಮಿನೋಸಿಟಿ ತಂಡವು ಪ್ರಪಂಚದಾದ್ಯಂತದ 40+ ವಿಶ್ವವಿದ್ಯಾಲಯ ಸಂಶೋಧಕರೊಂದಿಗೆ ಕೆಲಸ ಮಾಡುತ್ತಿದೆ.

ಫಿಟ್ ಬೈನ್ ಟ್ರೈನರ್

ಫಿಟ್ ಬೈನ್ ಟ್ರೈನರ್ ಗೇಮ್ ಬೈನ್ ಟ್ರೈನರ್ ಗೇಮ್‌ಗಳಲ್ಲಿ ಉತ್ತಮವಾದುದು. ಇದರ ವಿನ್ಯಾಸವು ಹೆಚ್ಚು ಆಧುನಿಕ, ಆಕರ್ಷಕವಾಗಿದೆ. ಈ ಗೇಮ್ ನಿಮ್ಮ ಬುದ್ಧಿ ಶಕ್ತಿಯ ಪ್ರಗತಿಯನ್ನು ಪತ್ತೆಹಚ್ಚಲು ಸಹಕಾರಿ. ಇದರ ಉಚಿತ ಆವೃತ್ತಿಯು 60+ ಆಟಗಳನ್ನು ಒಳಗೊಂಡಿದೆ. ಜೊತೆಗೆ 500+ ವರ್ಕ್‌ಓಟ್‌ಗಳು ನಿಮ್ಮ ಮನಸ್ಸನ್ನು ಉತ್ತೇಜಿಸುತ್ತದೆ. ಆದರೆ ನಿಮ್ಮ ಐಕ್ಯನ ಪ್ರತಿಯೊಂದು ಹಂತವನ್ನು ತಲುಪಲು ಸಹಾಯ ಮಾಡುತ್ತದೆ.